



**ಅಪರೂಪದ ಪ್ರಯತ್ನ**

‘ಲ ಪ್ಯಾಂಥಿಯಾನ್; ಮೇರಿ ಕ್ಯೂರಿಯ ಪ್ಯಾರಿಸ್ ಕಚೇರಿಯಲ್ಲಿ’ (ಸೆ. 28, ಸಿಡಿ ಶ್ರೀನಿವಾಸ್) ಲೇಖನ ಕುತೂಹಲಭರಿತವಾಗಿದೆ. ವಿಜ್ಞಾನಿಗಳ ವೈಯಕ್ತಿಕ ಬದುಕನ್ನು, ಅವರು ಬಾಳಿ ಬದುಕಿದ ಸ್ಥಳಗಳನ್ನು, ಸ್ಫೂರ್ತಿದಾಯಕ ಸ್ಮೃತಿಗಳನ್ನು ಕಟ್ಟಿಕೊಡುವ ‘ವಿಜ್ಞಾನಿಗಳ ಮಹಾಸನ್ನಿಧಿಯಲ್ಲಿ’ ಲೇಖನ ಮಾಲಿಕೆ ಬಹಳ ಅಪರೂಪದ ಪ್ರಯತ್ನ ಹಾಗೂ ಉಪಯುಕ್ತ ಮಾಹಿತಿಯಾಗಿದೆ. ಆ ಸ್ಥಳಗಳಿಗೆ ಭೇಟಿ ನೀಡಿ ಓದುಗರಿಗೂ ಆ ಅನುಭವವನ್ನು ದಾಟಿಸಿರುವ ಲೇಖಕರ ಕಾರ್ಯ ಶ್ಲಾಘನೀಯ.

—ಸ್ಮರಣಾ ಎಸ್., ಮೈಸೂರು

**ಮೋಹಕ ನಗರಿಯ ಹೆಜ್ಜೆಗುರುತು**

‘ಗದಾನ್ಹ್; ಮೋಟಾಪಾ ನದಿ ತಟದ ಸುಂದರ ನಗರ’ (ಸೆ. 28, ಸುಜೇತಾ ಕೆ. ನಾರಾಯಣ್) ಪ್ರವಾಸ ಕಥನ ಬಹಳ ಸೊಗಸಾಗಿದೆ. ಪೋಲೆಂಡ್‌ನ ಗದಾನ್ಹ್, ಅಲ್ಲಿನ ಅಂಬರ್ ಕಲ್ಲುಗಳ ಹಿಂದಿನ ಕಥೆ ಅಚ್ಚರಿ ಮೂಡಿಸಿತು. ಮೋಟಾಪಾ ನದಿ ದಡದಲ್ಲಿ ಸೃಷ್ಟಿಯಾದ ಈ ನಗರದ ಹೆಜ್ಜೆಗುರುತುಗಳನ್ನು ಲೇಖನ ಚೆನ್ನಾಗಿ ಚಿತ್ರಿಸಿದೆ.

—ಹರೀಶ್ ಕೆ.ಆರ್., ದಾವಣಗೆರೆ

**‘ನಂದಿ ನಿಲ್ಲಿಸಬಾರದು’**

‘ಕಾಡಿನ ಶ್ವೇತಕ್ಕನಿಕೆ ನಂದಿಮರ’ (ಸೆ. 28, ವಿನು ಗಂಗಿ) ‘ಮರಗಳ ಕಥೆ’, ನಂದಿ ಮರದ ಬಗ್ಗೆ ಸಾಕಷ್ಟು ಮಾಹಿತಿ ಒಳಗೊಂಡಿದೆ. ಲೇಖನ ಓದಿ, ನಂದಿ ಮರದ ಕುರಿತ ಮಾತು ನೆನಪಿಗೆ ಬಂದಿತು. ‘ನಂದಿ ನಿಲ್ಲಿಸಬಾರದು, ಮತ್ತಿ ಮಲಗಿಸಬಾರದು’ ಎಂದು. ಅಂದರೆ, ನಂದಿ ಮರದಿಂದ ಕಂಬ ಮಾಡಬಾರದು, ಮತ್ತಿ ಮರದಿಂದ ಹಲಗೆ, ತೊಲೆ ಮಾಡಬಾರದು ಎಂದು.

—ಚಿ. ಮೃತ್ಯುಂಜಯ, ಬೆಂಗಳೂರು

**‘ಬಿಜಲಿ’ ಬೆಳಕಿನ ನೆನಪು**

‘ಮರೆಯಲಿ ಹಾಂಗ ಬಿಜಲಿ’ (ಸೆ. 28, ಶರದ ಕುಲಕರ್ಣಿ) ‘ನಿಮ್ಮ ಪುಟ’ದ ಪುಟ್ಟ ಬರಹ ಓದಿ ಹಳೆಯ ನೆನಪುಗಳು ಮರುಕಳಿಸಿದವು. ಆಗ ಎಲ್ಲ ಸಮಾರಂಭಗಳಲ್ಲಿ ಗ್ಯಾಸ್ ಲೈಟಿನಡ್ಡೇ ದರ್ಬಾರ್. 1969ರಲ್ಲಿ ನಡೆದ ನಮ್ಮ ಮದುವೆಯ ಮೆರವಣಿಗೆಯೂ ಬಿಜಲಿಯ ಬೆಳಕಿನಲ್ಲೇ ನಡೆದಿತ್ತು.

—ಗಿರಿಜಾ ಶ್ರೀನಿವಾಸಮೂರ್ತಿ

**ಮೊಬೈಲ್ ಹಾವಳಿಯಿಲ್ಲದ ಆ ಕಾಲ...**

‘ಮೊಬೈಲ್ ಗುಮ್ಮನ ಕರೆಯದಿರೆ, ಅಮ್ಮಾ’ (ಸೆ. 21, ಸವಿತಾ ಮಾಧವ ಶಾಸ್ತ್ರಿ) ಲೇಖನ, 59 ವರ್ಷಗಳ ಹಿಂದಕ್ಕೆ ಕರೆದೊಯ್ದು ಬಾಲ್ಯದ ಅಂಗಳದ ಮೇಲೆ ಕ್ಷಣಮಾತ್ರದಲ್ಲೇ ನನ್ನನ್ನು ಇಳಿಸಿ ಸಂತಸ ತಂದಿತು. ಮೊಬೈಲ್ ಹಾವಳಿ ಇಲ್ಲದ ಆ ಬಾಲ್ಯದ ದಿನಗಳನ್ನು ನೆನಪಿಸುವುದೇ ಒಂದು ತರಹ ಹಬ್ಬದಂತೆ. ಆದರೆ ಈಗಿನ ಮಕ್ಕಳ ಸ್ಥಿತಿ ಕಂಡು ಮರುಕವೂ ಆಯಿತು.

—ಫಾ. ಎಡ್ವರ್ಡ್ ರೊಡ್ರಿಗಸ್, ಬೆಂಗಳೂರು

**ವಾಸ್ತವಿಕ ಕಥೆ**

‘ಇದು ಕಥೆಯಲ್ಲ ಜೀವನ’ (ಸೆ. 21, ವಸುಮತಿ ಉಡುಪು) ಕಥೆ ವಾಸ್ತವಿಕವಾಗಿದೆ. ನಮ್ಮ ಮಕ್ಕಳೇ ರೆಕ್ಕೆ ಬಂದು ಹಾರಿ ಹೋಗುವಾಗ, ಮೊಮ್ಮಕ್ಕಳು ನಮ್ಮ ಬಳಿಯೇ ಇರಬೇಕೆಂದು ಬಯಸುವುದು ನಿರಾಶೆಗೆ ಆಹ್ಲಾನ ಕೊಟ್ಟಂತೆ. ಕಾಗೆ ತಾನು ಕಾವು ಕೊಟ್ಟು ಬೆಳೆಸಿದ ಕೋಗಿಲೆ ಮರಿ ಹಾರಿ ಹೋದರೂ ನಿರ್ಲಿಪ್ತತೆಯಿಂದ ಇರುವಂತೆ ನಾವು ಸಹ ಮಗುವಿನ ಬೆಳವಣಿಗೆಗೆ ಇಂಬು ಕೊಟ್ಟು ಸಿಹಿ ನೆನಪುಗಳ ನೆವರಿಕೆಯಲ್ಲಿದ್ದರೆ ಬದುಕಿನ ಗಾಲಿ ನೋವಿಲ್ಲದೇ ಉರುಳುತ್ತದೆ.

—ಕೆ. ಕೃಷ್ಣಕುಮಾರಿ, ಬೆಂಗಳೂರು



**ಮೆಚ್ಚುಗೆಯಾದ ಕಥೆ**

‘ಮನುಜಕುಲಂ’ (ಸೆ. 28, ಪ್ರಭಾಕರ ಶಿಲಿಲ) ಕಥೆ ಬಹಳ ಮೆಚ್ಚುಗೆಯಾಯಿತು. ಎಲ್ಲಾ ಕಾಲಕ್ಕೂ ನೂತನ ಹಾಗೂ ಮಾದರಿಯಂತಿದೆ. ಜಾತಿ ಸಮಸ್ಯೆ, ಧರ್ಮದ ಸಮಸ್ಯೆಗಳನ್ನು ತಿಳಿಯಾಗಿ ಬಿಡಿಸಿ ಹೇಳಿತು. ಸಮಾಜದಲ್ಲಿ ನಡೆಯುವ ಮರ್ಯಾದೆಗಳೆಡೆ ಹತ್ತೆಗೂ ವಿವೇಕ ಹೇಳಿದಂತಿತ್ತು. ಮೂರಂಕಿಯ ಅಂಶ ವಿಶೇಷವಾಗಿತ್ತು. ಕಥೆಯಲ್ಲಿ, ಚರ್ಚಿನ ಫಾದರ್

ಜಾತಿ ಸಮಸ್ಯೆಯಿಂದ ಬೆದರಿಕೆ ಹಾಕಿದ್ದರೂ ಗಿಲ್ಬರ್ಟ್ ಬಗ್ಗೆಲ್ಲ. ಗಿಲ್ಬರ್ಟ್ ದೃಢ ನಿರ್ಧಾರ ಮೆಚ್ಚುಗೆಯಾಯಿತು. ಆದರೆ ಅಜ್ಜಿ ಈ ಕಥೆಗೆ ನಾನೇ ನಾಯಕಿ ಎಂದು ಎಲ್ಲೂ ಗುಟ್ಟು ಬಿಟ್ಟುಕೊಡದೆ ಕಾಪಾಡಿಕೊಂಡಿದ್ದು ಬಹಳ ಇಷ್ಟವಾಯಿತು.

— ಎಂ.ಎಸ್. ಉಷಾ ಪ್ರಕಾಶ್, ಮೈಸೂರು

**ಮೂರರ ಮರ್ಮ!**

ಕಥೆಯ ಅಂತ್ಯವನ್ನು ಸಾಮಾನ್ಯವಾಗಿ ಊಹಿಸಬಹುದು. ಆದರೆ, ಎಲ್ಲ ಕಡೆಯೂ ಮೂರು ನಾಯಿ, ಮೂರು ಬಾತುಕೋಳಿ ಹೀಗೆ ಉದ್ದಕ್ಕೂ ಮುಂದುವರೆಯುತ್ತಾ ಹೋಗುತ್ತದೆ. ಈ ಮೂರರ ಮರ್ಮ ತಿಳಿಯಲಿಲ್ಲ!

—ವಿಜಯಕುಮಾರ್ ಪಿ.ಡಿ.

**ಶಯನ ಸದನ**

**ಬೆಡ್ ರಾಟಿಂಗ್!**  
ಗುಂಪಿಗೆ ನೀವು ಸೇರಿದ್ದೀರಾ?

**ಗಂಭೀರವಾಗಿ ಯೋಚಿಸಬೇಕಿದೆ**

‘ಶಯನ ಸದನ; ಬೆಡ್ ರಾಟಿಂಗ್ ಗುಂಪಿಗೆ ನೀವು ಸೇರಿದ್ದೀರಾ?’ (ಸೆ. 28, ಸುಮಲತಾ ಎನ್.) ಮುಖಪುಟ ಬರಹ, ಈಗಿನ ತಲೆಮಾರಿನ ಸಮಸ್ಯೆಗಳ ಕುರಿತ ಸಮಗ್ರ ಚಿತ್ರಣ ನೀಡಿದೆ. ಮಕ್ಕಳಿಗೆ, ಯುವಜನತೆಗೆ ಅಭ್ಯಾಸವಾಗಿರುವ ‘ಬೆಡ್ ರಾಟಿಂಗ್’ ಪರಿಣಾಮಗಳ ಬಗ್ಗೆ ತಿಳಿಸಿಕೊಡುವ ಅಗತ್ಯವಿದೆ.

ತಂತ್ರಜ್ಞಾನದ ಸಹೃದಲ್ಲೇ ಇರುವ, ಹಾಸಿಗೆಯಲ್ಲೇ ಕೊಳೆಯುತ್ತಿರುವ ಯುವಜನರ ಗೀಳು, ಅದರ ದುಷ್ಪರಿಣಾಮಗಳ ಬಗ್ಗೆಯೂ ತಿಳಿಸಿಕೊಡಲಾಗಿದೆ. ಲೇಖನದಲ್ಲಿನ ವೈದ್ಯರ ಅಭಿಪ್ರಾಯ, ಎಚ್ಚರಿಕೆಗಳ ಕುರಿತು ಗಂಭೀರವಾಗಿ ಯೋಚಿಸಬೇಕಿದೆ. ಡಿಜಿಟಲ್ ವ್ಯಸನದ ಬಗ್ಗೆ ಚಿಕಿತ್ಸಕ ಮನೋವಿಜ್ಞಾನಿ ಶ್ರೀಧರಮೂರ್ತಿ ಅವರು ನೀಡಿರುವ ಮಾಹಿತಿಯನ್ನು ಒಪ್ಪಲೇಬೇಕು.

—ಮಹೇಶ್ ಎಸ್.ಎಚ್., ಗದಗ

**ಈ ಕಾಲದ ಹೊಸ ಸಮಸ್ಯೆಗಳು**

‘ಶಯನ ಸದನ’ ಲೇಖನ, ಬದಲಾದ ಕಾಲಘಟ್ಟದೊಂದಿಗೆ, ಹೊಸಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗಳನ್ನೂ ತೆರೆದಿಟ್ಟಿದೆ. ಆಗ ಆರಾಮವಾಗಿ ಓದುವುದು ಮಸ್ತಕಕ್ಕೆ ಉತ್ತಮ ಆಹಾರವಾಗಿತ್ತು. ಈಗ ಕಂಪ್ಯೂಟರ್ ಯುಗ. ಕಂಪ್ಯೂಟರ್, ಮೊಬೈಲ್ ಫೋನ್‌ಗಳು, ಟಿವಿ ಮಾಧ್ಯಮಗಳ ಭರಾಟೆ. ಉತ್ಸಾಹ ತುಂಬುವ ಓದುವ ಅಭ್ಯಾಸ ಬಲು ಕಡಿಮೆ.

ಜೊತೆಗೆ, ಈಗಿನ ಜೀವನಶೈಲಿಯಿಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಹಿರಿಯರು ಅಡುಗೆ ಕೋಣೆ, ಹಜಾರ, ಮಲಗುವ ಕೋಣೆ, ದನ ಕಟ್ಟುವ ಕೊಟ್ಟಿಗೆ ಎಂದು ಪ್ರತ್ಯೇಕಿಸಿ ಮನೆ ಕಟ್ಟುತ್ತಿದ್ದರು. ಈಗ ಓದು, ಊಟ, ನೋಟ ಎಲ್ಲಕ್ಕೂ ಹಾಸಿಗೆಯೇ ಬೇಕಾಗಿದೆ. ದೇಹ ಸಮಸ್ಯೆಗಳ ಗೂಡಾಗುತ್ತಿದೆ. ಹಾಸಿಗೆಯಲ್ಲೇ ಕೊಳೆಯುತ್ತಿರುವವರು ಯೋಚಿಸಬೇಕಿದೆ.

—ರಾಜೇಂದ್ರ ಹೆಗಡೆ, ಹಾವೇರಿ